

ಎಡದಿಂದ ಬಲಕ್ಕೆ:

1. ಪಕ್ಕ ಪಕ್ಕ ಹೆಚ್ಚು ಕಡಿಮೆ ಇಲ್ಲದೆ ಜೋಡಿಸಿದ್ದು ತೃಪ್ತಿಕರವಾಗಿದೆ (4)
3. ಹೊಸದನ್ನ ಹುಡುಕುವ ಏರ್ಪಾಡು ನಡೆದಿದೆ (3)
4. ಹೊಳೆಯುತ್ತಿತ್ತು ಹೌದು. ಆದರೂ ಅದು ಹೊಸದಲ್ಲ (3)
6. ಹಳ್ಳ ತೆಗೆದು ಹಾಕಿದ್ದು ಸುಭದ್ರ ಅಡಿಪಾಯ (4)
8. ಬಾಲವಿತ್ತೋ ಇಲ್ಲವೋ, ಶಕ್ತಿಯನ್ನಂತೂ ತುಂಬಿಕೊಂಡಿದ್ದವ ಆತ (4)
10. ತಿರುಗಾಡಿ ದಾನ ತಂದಿದ್ದನ್ನೆಲ್ಲ ಮಾಯ ಮಾಡಿದ್ದು (4)
12. ಹೊರ ದೇಶದ ದಾರಿ ಹಿಡಿಯಲು ಅಪ್ಪಣೆ ಚೀಟಿ ಬೇಕು (4)
16. ಭಿಕ್ಷುಕರ ಬದುಕೂ ಸುಮುಖವಾಗಿರಬಲ್ಲ ಸಮೃದ್ಧಿಯ ಕಾಲ (3)
17. ಏನೂ ಒಲ್ಲೆನಣ್ಣ ಎಂದವನಿಗೂ ಬೇಕು ಉಪ್ಪು (3)
18. ಅಲ್ಲಿರುವ ಯೋಧರ ಸಂಖ್ಯೆ ಮೂರರ ಜೊತೆ ಹತ್ತು (4)

ಮೇಲಿಂದ ಕೆಳಕ್ಕೆ:

1. ಅಲ್ಲಿರುವ ಹೊಸಬರ ಸಂಖ್ಯೆ ಸಾವಿರ (3)
2. ಹಳೇ ಕಾಲದ ರಣ ತುತ್ತೂರಿ (3)
3. ಹಾಸನಕ್ಕೆ ಬಹಳವೇ ಹತ್ತಿರ (3)
5. ತಮ್ಮ ತಮ್ಮಲ್ಲೇ ತುಂಬ ದೃಂದ್ಯ, ಯುದ್ಧ (3)
6. ಸದಾ ತಿರುಗುತ್ತಿರುವವರದು ಅದಾವ ದರ್ಜೆ? (4)
7. ದುಷ್ಕೃತನಕ್ಕೆ ನೆರವಾಯಿತು ಭಾರೀ ವೈಯ್ಯ (4)
8. ಬಡವರ ಮುಂದೆ ಇದೇಕೆ ಇಂಥ ಜಂಬ? (3)
9. ಕಿರಿಕಿರಿ ತರಬಹುದು ಈ ಕಾಯಿಪಲ್ಲೆ (4)
11. ಪ್ರಾಣಿ ವಧೆ ತಪ್ಪಿಸು, ಬೇಗ ಹೋಗು (3)
13. ಹರಿವಾಣದಲ್ಲಿಟ್ಟಿದ್ದೆಲ್ಲ ಕಳುವಾಗಿ ಹೋಯಿತು (3)
14. ಕ್ಷಣಮಾತ್ರ ಹೊಳೆದಿತ್ತು ತಾರೆ (3)
15. ಕೌಶಲ್ಯ ಪೂರ್ಣವಾಗಿದೆ ಪವಿತ್ರ ಬಂದಿಗೆ (3)

ಪದಬಂಧ : 12-11-2009ರ ಉತ್ತರಗಳು

ಎಡದಿಂದ ಬಲಕ್ಕೆ: 1. ಅಸಂಭವ; 3. ವಿವಾಹ; 4. ನಡುಕ; 6. ನೀಳಕೇಶಿ;
7. ಹಣಾಹಣೆ; 9. ಕೆಳಹಂತ; 12. ಪರಿಹಾರ; 14. ಮನಿಲ; 15. ವಣಕ;
16. ತೆಲಂಗಾಣ.

ಮೇಲಿಂದ ಕೆಳಕ್ಕೆ: 1. ಅಹರ್ನಿಶಿ; 2. ವನರುಹ; 3. ವಿರಳ; 5. ಕಲಹ;
6. ನೀರಡಿಕೆ; 8. ಣಿಮತ್ತರ (ರತ್ನಮಣಿ ತಲೆಕೆಳಗು); 10. ಳರುಮ (ಮರುಳ ತಲೆಕೆಳಗು); 11. ತರುಲತೆ; 12. ಪದುವಣ; 13. ಹಾರ್ದಿಹ.


ಸೃಷ್ಟಿ - ಸೋಜಿಗ

‘ನಕ್ಷತ್ರ ಮೀನು’-ಏನು ವಿಶೇಷ?

ವಿಶೇಷ ಏನೇ ಇರಲಿ, ಒಂದಂಶ ಸೃಷ್ಟಿ: ‘ನಕ್ಷತ್ರ ಮೀನು’ ಮೀನಲ್ಲ. ನಕ್ಷತ್ರ ಮೀನಿಗೂ ಮತ್ಯೂ- ವರ್ಗಕ್ಕೂ ಯಾವ ಸಂಬಂಧವೂ ಇಲ್ಲ. ‘ನಕ್ಷತ್ರ ಚಿತ್ರ’ವನ್ನೇ ಹೋಲುವ ರೂಪ, ಸಾಗರದಲ್ಲೇ ವಾಸ. ಈ ಗುಣಗಳಿಂದಾಗಿ ನಕ್ಷತ್ರ ಮೀನಿಗೆ ಈ ಹೆಸರು. ‘ಸಮುದ್ರ ತಾರೆ’ (ಸೀ ಸ್ಟಾರ್) ಎಂಬ ಹೆಸರೂ ಇದರಲ್ಲೇ. ಒರಟು ಒರಟಾದ, ಮುಳ್ಳು-ಗಂಟುಗಳಿಂದ ತುಂಬಿದ ಚರ್ಮ ಪಡೆದ ಕಡಲ ಪ್ರಾಣಿಗಳಾದ ‘ಕಂಟಕ ಚರ್ಮಿ’ಗಳ ಒಂದು ವರ್ಗ ‘ಅಸ್ಪರಾಯಿಯೆ’ಗೆ ಎಲ್ಲ ನಕ್ಷತ್ರ ಮೀನುಗಳೂ ಸೇರಿವೆ.

ನಕ್ಷತ್ರ ಮೀನಿನದು ವಿಚಿತ್ರ, ವಿಲಕ್ಷಣ ದೇಹರಚನೆ. ತಟ್ಟೆಯಂಥ ಒಂದು ಕೇಂದ್ರದ ಸುತ್ತಲೂ ಚಾಚಿ ನಿಂತ ಹಲವು ‘ತೋಳು’ಗಳು. ಈ ತೋಳುಗಳ ಸಂಖ್ಯೆ ಕನಿಷ್ಠ ಐದು, ಗರಿಷ್ಠ ನಲವತ್ತೆದು. ಪ್ರತಿ ತೋಳಿನ ತಳದಲ್ಲೂ ಉದ್ದಕ್ಕೂ ಹರಡಿ ನಿಂತ ಚಿಕ್ಕ ಚಿಕ್ಕ ಕೊಳವೆ ಕಾಲುಗಳು; ಪ್ರತಿ ತೋಳಿನ ತುದಿಯಲ್ಲಿ ಒಂದು ಕೆಂಪು ಬಣ್ಣದ ಚುಕ್ಕಿಯಂತೆ ಕಾಣುವ ಕಣ್ಣು; ಬೆಳಕು-ಕತ್ತಲುಗಳನ್ನಷ್ಟೇ ಗುರುತಿಸಬಲ್ಲ ದೃಷ್ಟಿ ಶಕ್ತಿ. ಕೇಂದ್ರದ ತಳದಲ್ಲೇ ಒಂದು ಬಾಯಿ- ಹಲ್ಲು ನಾಲಿಗೆ ಯಾವುದೂ ಇಲ್ಲದ ಬಾಯಿ. ಅದರ ಸನಿಹದಲ್ಲೇ ಒಂದು ವಿಸರ್ಜನಾಂಗ ಕೂಡ. ನಕ್ಷತ್ರ ಮೀನಿನ ಉಸಿರಾಟದ ಅಂಗಗಳೆಂದೂ ಕುಬ್ಜ ಕೊಳವೆಗಳದೇ ರೂಪ; ತೋಳುಗಳ ಮೇಲೆ ಬಹು ಸಂಖ್ಯೆಯಲ್ಲಿ ಅವುಗಳ ಅಸ್ತಿತ್ವ. ಸಾಗರ ತಳದಲ್ಲಿ ಕಡಿಮೆ ಆಳದ ನೆಲೆಗಳಲ್ಲಿ ನಕ್ಷತ್ರ ಮೀನುಗಳ ವಾಸ. ಕೊಳವೆ ಕಾಲುಗಳನ್ನೇ ಬಳಸಿ ನೆಲದ ಮೇಲೆ ನಡೆದಾಟ; ಅದೇ ಕೊಳವೆಗಳ ಮೂಲಕ ನೀರನ್ನೆಳೆಯುತ್ತ ತಳ್ಳುತ್ತ ಅವುಗಳ ಈಜಾಟ.

ನಕ್ಷತ್ರ ಮೀನು ಬೇಟೆಯಾಡುವ ಆಹಾರ ಸೇವಿಸುವ ವಿಧಾನಗಳೂ ತುಂಬ ವಿಚಿತ್ರ, ವಿಸ್ಮಯಕರ. ನಕ್ಷತ್ರ ಮೀನು ಕಟ್ಟಾ ಮಾಂಸಾಹಾರಿ; ಜೋಡಿ ಚಿಪ್ಪಿನ



ಮೃದ್ಯಂಗಿಗಳೇ ಅದರ ಪ್ರಧಾನ ಆಹಾರ. ಇಚ್ಛಿಸಿದ ಮೃದ್ಯಂಗಿಯನ್ನು ಹಿಡಿದು ಅದರ ಚಿಪ್ಪುಗಳನ್ನು ತೋಳುಗಳಿಂದ ಬಳಸಿ ಭದ್ರವಾಗಿ ಆವರಿಸಿ ನಿಧಾನವಾಗಿ ಸ್ವಲ್ಪವೇ ತೆರೆವ ನಕ್ಷತ್ರಮೀನು ನಂತರ ತನ್ನ ಬಾಯಿಯ ಮೂಲಕ ತನ್ನ ಜಠರವನ್ನೇ ಹೊರತಳ್ಳುತ್ತದೆ; ತೆರೆದು ಹಿಡಿದ ಚಿಪ್ಪುಗಳೊಳಕ್ಕೆ ಜಠರವನ್ನು ತೂರಿಸಿ, ಜೀರ್ಣರಸಗಳನ್ನು ಸ್ರವಿಸಿ ಮೃದ್ಯಂಗಿಯ ಮೆತ್ತನ್ನ ಶರೀರವನ್ನು ಅಲ್ಲೇ ಜೀರ್ಣಿಸಿಕೊಳ್ಳುತ್ತದೆ. ನಂತರ ಜಠರವನ್ನು ಒಳಕ್ಕೆ ಸೆಳೆದುಕೊಂಡು ಖಾಲಿ ಚಿಪ್ಪನ್ನು ಅಲ್ಲೇ ಬಿಟ್ಟು ಮುಂದೆ ಸಾಗುತ್ತದೆ.

ನಕ್ಷತ್ರ ಮೀನಿನ ಮತ್ತೊಂದು ವಿಸ್ಮಯದ ವಿಶೇಷ ಏನೆಂದರೆ ಅದರ ತೋಳುಗಳ ಮರುಹುಟ್ಟು ಮತ್ತು ಸಾಮರ್ಥ್ಯ. ಶತ್ರುಗಳ ದಾಳಿಯಿಂದಲೋ ಪ್ರಬಲ ಅಲೆಗಳ ತಾಡನದಿಂದಲೋ ಯಾವುದೇ ತೋಳು ಮುರಿದರೆ ಕೆಲ ದಿನಗಳಲ್ಲೇ- ಮನೆ ಹಲ್ಲಿಯ ಬಾಲದಂತೆ- ಆ ತೋಳು ಮತ್ತೆ ಹುಟ್ಟಿ ಪೂರ್ಣ ಬೆಳೆಯುತ್ತದೆ!